

ಬ್ರಿಟೀಷ್ ಇತಿಹಾಸ ಲೇಖನ ಕಲೆ-ಒಂದು ವಿಶ್ಲೇಷಣೆ

ಡಾ. ಜಯಮೃತ್ ಬಿ

ಡಾ. ಜಯಮೃತ್ ಬಿ
ಸಹಾಯಕ ಪ್ರಾಧ್ಯಾಪಕರು
ಸಾಂತಕೋತ್ತರ ಇತಿಹಾಸ ವಿಭಾಗ
ಸರ್ಕಾರಿ ಕಲಾ ಕಾಲೇಜು
(ಸಾಫ್ಟ್‌ವರ್ತ), ಜಿತ್ತುದುರ್ಗ.

ಬ್ರಿಟೀಷ್ ರು ಭಾರತಕ್ಕೆ ಒಂದ ನಂತರ ಭಾರತದ ಸ್ಥಿತಿಗತಿ ಸಂಪರ್ಕ ಬದಲಾದ್ದ ಬಗ್ಗೆ ಗಮನಿಸಬಹುದು. ಈಗಾಗಲೇ ಸಾಕಷ್ಟು ಬೌದ್ಧಿಕ ಸಾಮಧ್ಯ ಪಡೆದಿದ್ದ ಹಾಗೂ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವಸಹತುಗಳನ್ನು ಸಾಫ್ತವನೆ ಮಾಡಿದ್ದ ಬ್ರಿಟೀಷ್ ರು ಆಧುನಿಕ ವಾದಿಗಳು ಪ್ರಗತಿಪರ ಚಿಂತಕರು ಹಾಗೂ ಉದಾರವಾದಿಗಳೂ ಆಗಿದ್ದರು. ಭಾರತಕ್ಕೆ ಆರಂಭದಲ್ಲಿ ಒಂದ ಯುರೋಪಿನರು ಇಲ್ಲಿಯ ಸಾಮಾಜಿಕ, ಧಾರ್ಮಿಕ ಸ್ಥಿತಿಗಳನ್ನು ಕುರಿತಂತೆ ತೀಳಿದರು ಹಾಗೂ ರಚಿಸಿದರು. ಯುರೋಪಿಯನ್ನರ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಹಲವಾರು ರೀತಿಯ ವ್ಯಾತ್ಯಾಸಗಳಿದ್ದರಿಂದ ಆರಂಭದಲ್ಲಿ ಅವರು ಗುರುತಿಸಿದ್ದ ಈ ಕ್ಷೇತ್ರಗಳ ವಿಷಯಗಳನ್ನು ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ತನ್ನ ರಾಜಕೀಯ ಪ್ರಭುತ್ವವನ್ನು ಸಾಫ್ತವಿಸಿದ ನಂತರ ಭಾರತೀಯರ ಸಾಮಾಜಿಕ, ಧಾರ್ಮಿಕ, ಆಡಳಿತ, ರಾಜಕೀಯ ಸ್ಥಿತಿಗಳ ಬಗ್ಗೆ ಅಧ್ಯಯನ ಮಾಡಿ ಅವರುಗಳ ಅನುಕೂಲಕ್ಕೆ ತಕ್ಷಂತೆ ಆಳ್ಳಿಕೆ ಮಾಡಲು ಶುರುಮಾಡಿದರು. ನಂತರ ಇಲ್ಲಿ ಅವರು ಪರಿಚಯಿಸಿದ ಕಂದಾಯ ನೀತಿಯನ್ನು ಯಶಸ್ವಿಯಾಗಿಸಲು ಬ್ರಿಟನ್‌ನಿಂದ ಸಾಕಷ್ಟು ಸರ್ವೇಯರ್‌ಗಳು, ಭೂವಿಜ್ಞಾನಿಗಳು ಭಾರತಕ್ಕೆ ಒಂದರು. ಅವರು ಸಂಪನ್ಮೂಲಗಳನ್ನು ಮಡುಕುವಾಗ, ಭೂಮಿಯನ್ನು ಅಳತೆಮಾಡುವಾಗ ಸಾಕಷ್ಟು ಇತಿಹಾಸಿಕ ಅವಶೇಷಗಳು ಅವರ ಗಮನಗಳನ್ನು ಸೇಳಿದವು. ಮೂಲತಃ ಇತಿಹಾಸದ ಬಗ್ಗೆ ಒಲವುಳ್ಳ ಅವರು ಇಲ್ಲಿಯ ಇತಿಹಾಸವನ್ನು ಅಧ್ಯಯನ ಮಾಡಲು ಶುರುಮಾಡಿದರು. ಜೊತೆಗೆ ಅವರು ಸುಲಭವಾಗಿ ಆಳ್ಳಿಕೆಮಾಡಿಕೊಂಡು ಹೋಗಲು

ಇಲ್ಲಿ ಸಾಹಿತ್ಯಕ ಗ್ರಂಥಗಳನ್ನು ಅಧ್ಯಯನ ಮಾಡಿ ನಮ್ಮ ಮನಃಸ್ಥಿತಿಗಳ ಬಗ್ಗೆ ತಿಳಿದುಕೊಂಡರು. ನಮ್ಮಲ್ಲಿ ನಕರಾತ್ಮಕ ಮತ್ತು ಸಕಾರಾತ್ಮಕ ಅಂಶಗಳನ್ನು ತಿಳಿದ ಅವರು ನಮ್ಮನ್ನು ಆಳ್ವಿಕೆಮಾಡಲು ವ್ಯವಸ್ಥಿತ ಮಾರ್ಗ ಕಂಡು ಕೊಂಡರು. ಇದರೊಟ್ಟಿಗೆ ಇಲ್ಲಿಯ ಇತಿಹಾಸ ಕಟ್ಟಕೊಡುವ ಪ್ರಯತ್ನವನ್ನೂ ಮಾಡಿದರು.

ಭಾರತದ ಇತಿಹಾಸ ರಚಿಸಲು ಕೆಲವರು ಪ್ರಯೋಜನಾತ್ಮಕ ಸಿದ್ಧಾಂತವನ್ನು ಅಳವಡಿಸಿಕೊಂಡರು. ಬ್ರಿಟಿಷರು ಭಾರತಕ್ಕೆ ಬಂದಿದ್ದರಿಂದಲೇ ಇವರು ಉದಾರವಾದ ಮನೋಭಾವನೆಯನ್ನು ಇಟ್ಟಕೊಂಡು ಇತಿಹಾಸ ರಚಿಸಿದರೆ, ಮತ್ತೆ ಕೆಲವರು ಯಾವುದೇ ಮೂರಾಂಗನ್ನಿಂದ ಒಳಗಾಗದೆ ಇದ್ದರ್ದನ್ನು ಇದ್ದ ರೀತಿಯಲ್ಲಿಯೇ ರಚಿಸಲು ಮುಂದಾದರು. ಆರಂಭದ ಈ ಇಂಡಿಯಾ ಕಂಪನಿಯ ಅಧಿಕಾರಿಗಳು ಇಲ್ಲಿಯ ಸಾಮಾಜಿಕ, ಧಾರ್ಮಿಕ, ಸ್ಥಿತಿಗಳ ತಿಳಿದುಕೊಂಡು ಲಂಡನ್‌ನಿಂದ ಇಲ್ಲಿಗೆ ಬರುವ ಅಧಿಕಾರಿಗಳಿಗೆ ಅಲ್ಲಿಯೇ ತರಬೇತಿಗಳನ್ನು ನೀಡಿ ಇಲ್ಲಿಯ ಸ್ಥಿತಿಗಳನ್ನು ತಿಳಿಸಿ ಇಲ್ಲಿ ಆಡಳಿತ ನಿರ್ವಹಿಸಲು ಕಳುಹಿಸುತ್ತಿದ್ದರು. ಈ ರೀತಿ ಅವರ ನಕಾರಾತ್ಮಕ ಚಿಂತನೆಯಲ್ಲಿ ವ್ಯವಸ್ಥಿತಕೆಯನ್ನು ನಾವು ಕಾಣಬಹುದು.

ಭಾರತದ ಇತಿಹಾಸ ಲೇಖನಶಾಸ್ತ್ರಕ್ಕೆ ಬ್ರಿಟೀಷರ ಕೊಡುಗೆ ಅತ್ಯಮೂಲ್ಯ ಎಂದರೆ ತಪ್ಪಾಗಲಾರದು. ಬ್ರಿಟೀಷ್ ಇತಿಹಾಸಕಾರರು ಜ್ಞಾನೋದಯ ಕಾಲದ ಇತಿಹಾಸ ಲೇಖನಗಳಿಂದ ಪ್ರಭಾವಿತರಾಗಿ ವ್ಯಜಾನಿಕ ವಿಚಾರಧಾರೆಯ ಹಾಗೂ ವ್ಯವಸ್ಥಿತ ಅಧ್ಯಯನವನ್ನು ಮೃಗೂಡಿಸಿಕೊಂಡಿದ್ದರು. ಈ ಮುಂಚೆ ಭಾರತೀಯರು ಇತಿಹಾಸವನ್ನು ರಚಿಸಿದ್ದ ಅಥವಾ ದಾವಿಲು ಮಾಡಿದ್ದ ಅತ್ಯಲ್ಪವೇ ಎಂದು ಹೇಳಬಹುದು. ಆರಂಭಿಕ ಇತಿಹಾಸಕಾರರ ಪ್ರಯೋಜನವಾದ ವಿಚಾರಗಳನ್ನು ಅನ್ವಯಿಸಿ ಕೃತಿಗಳನ್ನು ರಚಿಸಿದರು. ಇವರುಗಳು ಭಾರತದಲ್ಲಿ ಬ್ರಿಟೀಷ್ ಆಳ್ವಿಕೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿದೆ, ಭಾರತೀಯ ಸಮಾಜದ ಉದ್ದಾರಕ್ಷಾಗಿಯೇ ದೇವರು ತಮ್ಮನ್ನು ಇಲ್ಲಿಗೆ ಕಳುಹಿಸಿರುವನೆಂದೂ ಇಲ್ಲಿಯ ಸಾಮಾಜಿಕ, ಧಾರ್ಮಿಕ ಲೋಪದೋಷಗಳನ್ನು ಎತ್ತಿ ಹಿಡಿಯುವುದರೊಂದಿಗೆ ಅವಕೇಳನ ಮಾಡುತ್ತಾ ಕೃತಿ ರಚಿಸಿದರು. ಭಾರತೀಯರನ್ನು ಕ್ರೀಸ್ತು ಮತಾವಲಂಭಿಗಳಾಗಿ ಪರಿವರ್ತಿಸಲು ಬಯಸಿದರು. ಈ ಮೂಲಕ ಇಲ್ಲಿಯ ಜನರಿಗೆ ಶಿಕ್ಷಣ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿ ಆ ಮೂಲಕ ಮತಾಂತರ ಮಾಡುವ ಪ್ರಯತ್ನಗಳನ್ನು ಮಾಡಿದರು. ಕ್ರೀಸ್ತ ಮಿಷನರಿಗಳಿಂದ ಶಿಕ್ಷಣ ಮತ್ತು ಮತಾಂತರಗಳು ಒಟ್ಟೊಟಿಗೆ ನಡೆದಿದ್ದನ್ನು ಗಮನಿಸಬಹುದು.

ಪ್ರಯೋಜನಾ ವಾದಿಗಳ ಗುಂಪಿಗೆ ಪ್ರಥಮವಾಗಿ ಸೇರುವ ವ್ಯಕ್ತಿ ಎಂದರೆ ಜೇಮ್ಸ್ ಮಿಲ್, ಇವರೊಂದಿಗೆ ರಾಬಟ್‌ ಓಮ್‌, ವಿ.ಎ.ಸ್ಕ್ರಿಟ್, ಮೋರಲ್‌ಎಂಡ್ ಮಾಕ್ಸ್‌ಮುಲ್ಲರ್ ಡೆರ್, ಲಾರ್‌ಮೆಕಾಲ್ ಮುಂತಾದವರು.

ಆರಂಭಿಕ ಇತಿಹಾಸಕಾರರೇ ಪ್ರಯೋಜನ ವಾದಿಗಳಾಗಲು ಕಾರಣ ಭಾರತದ ಬಗ್ಗೆ ಅವರು ಹೆಚ್ಚಿನ ಮಾಹಿತಿಗಳನ್ನು ಇನ್ನು ತಿಳಿಯದೇ ಇದ್ದುದರಿಂದ ಹಾಗೂ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದರೆ ತಮ್ಮ ರಾಷ್ಟ್ರವನ್ನು ಎತ್ತಿ ತೋರಿಸಲೇ ಬೇಕಾದಂತ ಅನಿವಾಯವಿತ್ತು. ಆ ಮೂಲಕ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಯಶಸ್ವಿಯಾಗಿ ಸಾಗಬೇಕಾಗಿತ್ತು. ಮತ್ತೊಂದು ವರ್ಗ ಎಂದರೆ ಉದಾರವಾದಿಗಳು ಅಥವಾ ಪ್ರಗತಿಪರರು ಇವರು ಮೂಲತಃ ಇತಿಹಾಸದಲ್ಲಿ ಆಸಕ್ತಿ ಇದ್ದು, ಇದ್ದ ವಿಷಯವನ್ನು ಇದ್ದಂತೆಯೇ ರಚಿಸುವ ಮನಸ್ಸಿಗೆ ಹೊಂದಿರುವವರು ಹಾಗೂ ಆಧುನಿಕ ವೈಜ್ಞಾನಿಕ ಇತಿಹಾಸ ರಚನೆಗೆ ಆದ್ಯತೆ ನೀಡುವಂತವರಾಗಿದ್ದರು. ಇವರಲ್ಲಿ ವಿಲಿಯಂ ಜೋನ್ಸ್, ಎಲ್ಫ್ರಾಂಸ್‌ಸ್ಟೋನ್ಸ್, ಸರ್‌ಜಾನ್ ಮಾರ್ಕ್‌ಲ್ಯಾಂಡ್, ಜೇಮ್ಸ್ ಪ್ರಿನ್ಸ್‌ಪ್ರೋ, ಕನ್ವಿಂಗ್ ಹ್ಯಾಂ, ಮಾಕ್ಸ್ ಮುಲ್ರೋ, ಬಿ.ಎಲ್.ರ್ಯೂಸ್, ಜೆ.ಎಫ್.ಪ್ಲೀಟ್‌, ರಾಬಟ್‌ ಸಿವೆಲ್, ಮುಂತಾದವರು ಗುರುತಿಸಬಹುದು.

ಜೇಮ್ಸ್ ಮಿಲ್ ಅವರು ಭಾರತಕ್ಕೆ ಭೇಟಿ ನೀಡದೆಯೇ ಭಾರತವನ್ನು ಕುರಿತು “ದ ಹಿಸ್ಟರಿ ಆಫ್ ಬ್ರಿಟೀಷ್ ಇಂಡಿಯಾ” ಎನ್ನುವ ಮೇರು ಕೃತಿಯನ್ನು ಮೂರು ಸಂಪುಟಗಳಲ್ಲಿ ರಚಿಸಿದರು. ಅವರು ಅದನ್ನು 3 ವರ್ಷಗಳಲ್ಲಿ ಮುಗಿಸಬೇಕೆಂದು ಹೊಂಡಿದ್ದರು. ಆದರೆ ವಾಸ್ತವವಾಗಿ 12 ವರ್ಷಗಳೇ ಬೇಕಾದವು. ಮಿಲ್ನ ವಿಚಾರ ಧಾರೆಗಳು ಸ್ವಂತಿಕೆಯಿಂದ ಕೂಡಿರಲಿಲ್ಲ. ಈಸ್ಟ್ ಇಂಡಿಯಾ ಕಂಪನಿಯ ಕಭೇರಿಯಲ್ಲಿ ಇದುದ್ದರಿಂದ ಅವನಿಗೆ ಭಾರತಕ್ಕೆ ಸಂಬಂಧಿಸಿದ ಎಲ್ಲಾ ಕಾಗದ ಪತ್ರಗಳು ಸುಲಭವಾಗಿ ದೊರೆಯುತ್ತಿದ್ದವು. ಹಾಗಾಗಿ ಭಾರತದ ಇತಿಹಾಸ ಬರೆಯಲು ಅವನಿಗೆ ಎಲ್ಲಾ ವಿಧದಲ್ಲಿ ಅನುಕೂಲವಾಯಿತು. ಬ್ರಿಟೀಷ್ ಸರ್ಕಾರ ಕಾನೂನುಗಳ ಮೂಲಕ ಭಾರತದ ಜನರ ರೀತಿ ನೀತಿಗಳು ಉತ್ತಮ ಪಡಿಸಬಹುದು ಹಾಗೂ ಜನರ ಸ್ಥಿಗಿತಿಗಳನ್ನು ಸುಧಾರಿಸಬಹುದು ಎಂದರು. ಅಲ್ಲದೇ ಭಾರತೀಯರನ್ನು ನಾಗರೀಕರಣಾಗಿಸುವುದು ಬ್ರಿಟೀಷ್ ಸರ್ಕಾರದ ಹೊಣೆಗಾರಿಕೆ ಎಂಬ ಪ್ರಯೋಜನ ತತ್ವಗಳನ್ನು ಅನುಸರಿಸಿದರು.

ಇವರು ಈ ಮುಂಚಿನ ಹಾಗೂ ಮುಸ್ಲಿಂ ಕಾಲಗಳ ಆಡಳಿತವನ್ನು ಅನುಪಯುತ್ತ ಅಥವಾ ನಿರುಪಯುತ್ತ ಎಂಬುದನ್ನು ತಿಳಿದಿದ್ದರು. ಹಾಗಾಗಿ ಹಿಂದಿನ ಆಳ್ವಿಕೆಗಳಿಗೆ ಹೊಲಿಸಿದರೆ ಬ್ರಿಟೀಷ್ ಆಳ್ವಿಕೆ ಹೆಚ್ಚು ಪ್ರಗತಿದಾಯಕವಾಗಿದೆ ಎಂದರು. ಮಿಲ್ ಭಾರತದ ಇತಿಹಾಸದ ಬಗ್ಗೆ ತಿಳಿದ್ದು ಅತ್ಯಲ್ಪ ಹಾಗಾಗಿ ಭಾರತೀಯರನ್ನು ಲಘುವಾಗಿ ಕಾಣುತ್ತಿದ್ದನು. ಏನೇ ಆದರೂ ಭಾರತದ ಇತಿಹಾಸದ ಬಗ್ಗೆ ಸುದೀರ್ಘ ಇತಿಹಾಸವನ್ನು ಆಧುನಿಕವಾಗಿ ರಚಿಸಿದ ಕೇರ್ತಿಕ ಈತನಿಗೆ ಸಲ್ಲಾತ್ತದೆ.

ರಾಬಟ್‌ ಓಮ್‌, ಈಸ್ಟ್ ಇಂಡಿಯಾ ಕಂಪನಿಯಲ್ಲಿ ಅಧಿಕೃತ ಇತಿಹಾಸಕಾರನಾಗಿ ಸೇವೆ ಸಲ್ಲಿಸಿದರು. ಮದ್ರಾಸ್ ಮತ್ತು ಕಲ್ಕತ್ತಾಗಳಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದರು, ಇವರು ಮುಸ್ಲಿಂ

ಇತಿಹಾಸಕಾರರ ಕೃತಿಗಳನ್ನು ಅಧ್ಯಯನ ಮಾಡಿ, ಇಂಡಿಯಾ ಆಫೀಸ್ ಗ್ರಂಥಾಲಯದಲ್ಲಿ ದೊರೆಯುವ ಭಾರತದ ಬಗೆಗಿನ ದಾವಿಲೆಗಳನ್ನು ಪರೀಕ್ಷಿಸಿ ಕೆಲವು ವ್ಯಕ್ತಿಗಳನ್ನು ಭೇಟಿಮಾಡಿ ‘ಮಿಲಿಟರಿ ಹಿಸ್ಟರಿ ಆಫ್ ಹಿಂದೂಸ್ತಾನ್ ಹಿಸ್ಟರಿಕಲ್ ಪ್ರಾಗ್ರಂಟ್ ಆಫ್ ಹಿಂದೂಸ್ತಾನ್, ಮಹಾಮಾತನ್ ಕಾಂಕ್ಷೆಸ್ ಆಫ್ ಇಂಡಿಯಾ’ ಕೃತಿಗಳನ್ನು ರಚಿಸಿದರು. ಬ್ರಿಟೀಷರ ಆರಂಭಿಕ ಕೃತಿಗಳಾದ ಇವು ಬ್ರಿಟೀಷ್ ಮೂರ್ವ ಅವಧಿಯದಲ್ಲಿದ್ದ ಸ್ಥಿತಿಗಳಿಗಳನ್ನು ವಿವರಿಸಿರುವನು. ಹಾಗೆಯೇ ಪ್ರಮುಖವಾಗಿ ಮುಸ್ಲಿಂ ಕಾಲಾವಧಿಯನ್ನು ಆಧಾರವಾಗಿಟ್ಟುಕೊಂಡು ಆ ಕಾಲದ ಲೋಪಗಳ ಬಗ್ಗೆ ತಿಳಿಸಲು ಪ್ರಯತ್ನಿಸಿರುವರು. ಈತನು ಸಹ ಮೂರ್ವಗ್ರಹಗಳಿಗೆ ಒಳಗಾಗಿ ಬ್ರಿಟೀಷ್ ಆಡಳಿತವೇ ಭಾರತದಲ್ಲಿ ಶ್ರೇಷ್ಠ ಎಂಬುದನ್ನು ತಿಳಿಸಲು ಪ್ರಯತ್ನ ಮಾಡಿದನು.

ಪ್ರಯೋಜನವಾದಿಗಳ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬು ವ್ಯಕ್ತಿ ಎ.ಎ.ಸ್ಕಿಲ್, ಈತ ಲಂಡನ್‌ನ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಮುಗಿಸಿ ಬ್ರಿಟೀಷ್ ಭಾರತದ ಆಡಳಿತದಲ್ಲಿ ಸುಮಾರು 30 ವರ್ಷಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದನು. ಈ ಅವಧಿಯಲ್ಲಿ ನಿರೀರವಾದ, ಸತ್ಯವಾದ, ಅಧಿಕೃತವಾದ ಮಾಹಿತಿಯನ್ನು ಸಂಗ್ರಹಿಸಿ ಹಲವಾರು ಕೃತಿಗಳನ್ನು ಬರೆದು ರಚಿಸಿದರು. ಪ್ರಮುಖವಾದುದು ‘ಅಲ್ರೆ ಹಿಸ್ಟರಿ ಆಫ್ ಇಂಡಿಯಾ’ ಜೊತೆಗೆ ಸಮಗ್ರ ಭಾರತದ ಇತಿಹಾಸ ಕುರಿತಂತೆ ‘ದಿ ಆಕ್ಸ್‌ಫರ್ಡ್ ಹಿಸ್ಟರಿ ಆಫ್ ಇಂಡಿಯಾ’ ಕೃತಿ. ಇವುಗಳೊಂದಿಗೆ ಹಲವಾರು ಕೃತಿಗಳನ್ನು ರಚಿಸಿದನು. ಈತನು ತನ್ನ ಕೃತಿಗಳ ರಚನೆಯಲ್ಲಿ ಈಗಾಗಲೇ ಸಾಕಷ್ಟು ಅಧ್ಯಯನಗಳಿಗೆ ಒಳಗಾಗಿದ್ದ ಶಾಸನಗಳು, ಸ್ವಾರ್ಥಕಗಳು ಇತರೆ ಐತಿಹಾಸಿಕ ದಾವಿಲೆಗಳನ್ನು ವ್ಯಜಾನಿಕವಾಗಿ ಅಧ್ಯಯನಮಾಡಿ ಬಳಸಿಕೊಂಡಿದ್ದನು. ಆದರೂ ಕೂಡ ಈತ ಭಾರತದ ಅಕ್ಷರ್ ಕಾಲದ ಕೇಂದ್ರೀಕೃತ ಆಡಳಿತವನ್ನು ಅವ್ಯೇಚಾನಿಕ ಎಂದು ಟೀಕಿಸಿದನು. ಜೀರಂಗಜೀಬ್‌ನ ಧಾರ್ಮಿಕ ಯುದ್ಧಗಳನ್ನು ಅಲ್ಲಾಗಳಿದನು. ಗುಪ್ತರ ಕಾಲದಲ್ಲಿದ್ದ ಅಂದಕಾರ, ಸಾಮಾಜಿಕ ಮೌಡ್ಯಗಳನ್ನು ವಿಶೇಷವಾಗಿ ಎತ್ತಿ ತೋರಿಸುವ ಮೂಲಕ ತನ್ನ ರಾಷ್ಟ್ರವನ್ನು ಬೆಂಬಲಿಸಿದನು. ಅಲ್ಲದೇ ಬ್ರಿಟೀಷರ ವಿಕೇಂದ್ರೀಕೃತ ಆಡಳಿತ ಹಾಗೂ ಸಹಾಯಕ ಸೈನ್ಯ ಪದ್ಧತಿಯನ್ನು ಒಳಗೊಳ್ಳುವನು.

ಪ್ರಯೋಜನವಾದ ಪಂಥದಲ್ಲಿ ಗುರುತಿಸುವ ಮತ್ತೊಬ್ಬು ವ್ಯಕ್ತಿ ಎಂದರೆ ವಿಲಿಯಂ ಮೋರ್ಲಾಂಡ್ ಆಧಿಕ ಇತಿಹಾಸದ ಪಿತಾಮಹಾನೆಂದು ಕರೆಯಿಸಿಕೊಳ್ಳುವ ಈತ ಭಾರತದಲ್ಲಿ ಕೃಷಿ ಅಥವಾ ಆಧಿಕತೆಗೆ ಸಂಬಂಧಿಸಿದಂತಹ ಕೃತಿಯನ್ನು ರಚಿಸಿದ. ‘ದಿ ಅಗ್ರಿಕಲ್ಚರ್ ಆಫ್ ಜೀಡ್ ಅಂಡ್ ಆಗ್ರಾ, ಅಗ್ರೇರಿಯನ್ ಸಿಸ್ಟಮ್ ಆಫ್ ಮೋಗಲ್ ಇಂಡಿಯಾ, ಅಗ್ರೇರಿಯನ್ ಸಿಸ್ಟಮ್ ಆಫ್ ಮುಸ್ಲಿಂ ಇಂಡಿಯಾ ಪ್ರಮ್ ಅಕ್ಷರ್ ಟು ಜೀರಂಗ್ ಜೀಬ್’ ಈ ಕೃತಿಯಲ್ಲಿ ಭಾರತೀಯ ಆಧಿಕ ವ್ಯವಸ್ಥೆಯನ್ನು ಕೊಲಂಕೆಶವಾಗಿ ಬರೆಯುವ

ಪ್ರಯತ್ನಮಾಡಿದನು. ವಸ್ತು ವಿನಿಯಮ, ನಗದು ರೂಪದ ಭೂಕಂದಾಯದ ಪ್ರಮಾಣ ಇತ್ಯಾದಿಗಳನ್ನೆಲ್ಲ ತಿಳಿಸುವ ಪ್ರಯತ್ನ ಮಾಡಿದರು. ಅಕ್ಷರ್ ಕಾಲದ ಕಂದಾಯದ ವ್ಯವಸ್ಥೆಯನ್ನು ತೊದರಹುಲ್ಲ ಅತ್ಯಂತ ಸುಧಾರಿತವಾಗಿ ರೂಪಿಸಿದ್ದನು ಎಂಬುದನ್ನು ಒಟ್ಟುಕೊಂಡರೂ, ಬ್ರಿಟಿಷರು ಅದನ್ನು ಮುಂದುವರಿಸಿದ್ದನ್ನು ಕೊಂಡಾಡಿರುವನು. ಹಾಗೆಯೇ ಮೋಗಲ್ ಭಾರತದಲ್ಲಿ ರೈತರ ಮೇಲಿನ ದೌಜನ್ಯವನ್ನು ಖಂಡಿಸಿದನು. ಅಲ್ಲದೇ ಬ್ರಿಟಿಷ್ ಯೋಜನಾಕಾರಿಗೂ ಉತ್ತಮ ಸಲಹೆ ನೀಡಿರುವನು. ಈ ರೀತಿ ಬ್ರಿಟಿಷ್ ಕೃಷಿಕರ ಕುಶಲ ಕ್ರೊಂಕಾರಿಕಾ ನೀಡಿಯನ್ನು ಟೀಕಿಸಲು, ಸಲಹೆ ಸೂಚನೆ ನೀಡಲು ಕಾರಣ ಈಗಳೇ ಯೂರೋಪಿನಲ್ಲಿ ಉದಾರತೆಯ ತತ್ವ ಹರಡಿರುವುದನ್ನು ಗಮನಿಸಬಹುದು.

ಆರಂಭದ ಇತಿಹಾಸಕಾರರು ತಮ್ಮ ರಾಷ್ಟ್ರವೇ ಶ್ರೇಷ್ಠ ಎಂಬ ಪರಿಕಲ್ಪನೆಯನ್ನು ಹೊಂದಿ ಅದನ್ನು ಅವರುಗಳ ಕೃತಿಗಳಲ್ಲಿ ತೋರಿಸಿರುವರು, ಬ್ರಿಟಿಷರು ಅವರ ಆಡಳಿತ ವ್ಯವಸ್ಥೆ ಉತ್ತಮವಾಗಿದೆ ಎಂಬುದನ್ನು ತಿಳಿಸುವುದರ ಮೂಲಕ ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಜನ ಒಮ್ಮುವಂತೆ ಮಾಡುವುದು ಅವರ ಮೂಲ ಉದ್ದೇಶವಾಗಿತ್ತು. ಅವರ ಕೃತಿಗಳಲ್ಲಿ ಭಾರತೀಯರ ದೌರ್ಬಲ್ಯಗಳೇ ಪ್ರಮುಖವಾಗಿ ಕಾಣಲು ಕಾರಣ ಭಾರತ ತುಂಬಾ ಸಾಂಪ್ರದಾಯಿಕ ರಾಷ್ಟ್ರವಾಗಿದ್ದು, ಇಲ್ಲಿ ಶಿಕ್ಷಣ ಕೆಲವೇ ವರ್ಗದ ಕೆಲವೇ ವ್ಯಕ್ತಿಗೆ ದೊರಕುತ್ತಿದ್ದರಿಂದ ಭಾರತದಲ್ಲಿ ಅಜ್ಞಾನ, ಅಂಥಕಾರ, ಮೌಢ್ಯ, ಅಸಮಾನತೆಯೇ ಪ್ರಮುಖವಾಗಿದ್ದಿತ್ತು. ಹಾಗಾಗಿ ಅದರ ಉಪಯೋಗ ಮಾಡಿಕೊಂಡ ಬ್ರಿಟಿಷರು ಅವುಗಳನ್ನು ತಮ್ಮ ಕೃತಿಗಳಲ್ಲಿ ಹೆಚ್ಚಾಗಿ ಪ್ರದರ್ಶಿಸುವಂತೆ ಮಾಡಿದರು. ನಂತರ ಕೆಲವರು ಮೂರಾಗ್ರಹ ಹೊಂದಿದ್ದರೂ, ಅದನ್ನು ತೋರಿಸುವ ಪ್ರಯತ್ನ ಮಾಡಲಿಲ್ಲ. ಕಾರಣ ಆಗಳೇ ಯೂರೋಪ್ ಆಧುನಿಕತೆಯತ್ತ ಸಾಗಿತ್ತು.

ಎರಡನೇ ಬಗೆಯ ಓರಿಯಂಟೋಲಿಸ್ಟ್ ಭಾರತಕ್ಕ ಆಳ್ವಿಕೆಗೆಂದು ಬಂದು ಭಾರತದ ಇತಿಹಾಸದ ಬಗ್ಗೆ ಆಸಕ್ತಿ ಹೊಂದಿ ತಮ್ಮ ಸ್ವಂತ ಹಣದಿಂದಲೇ ಭಾರತದ ಇತಿಹಾಸವನ್ನು ವಸ್ತುನಿಷ್ಠವಾಗಿ ರಚಿಸಿದ ಬಗ್ಗೆಯೂ ನೋಡಬಹುದು. ಆರಂಭದಲ್ಲಿ ವಿಲಿಯಂ ಜೋನ್ಸ್ 1784–85ರಲ್ಲಿ ರಾಯಲ್ ಏಷಿಯಾಟಿಕ್ ಸೋಸೈಟಿಯನ್ನು ಕಟ್ಟುಪುದರ ಮೂಲಕ ಇತಿಹಾಸ ರಚನೆಗೆ ಬಂದು ತಳಹಾದಿಯನ್ನು ಹಾಕಿದರು. ಇಲ್ಲಿ ಪ್ರಾಚೀನ ಗ್ರಂಥಗಳು, ತಾಳೆಗೆರಿ, ಹಸ್ತಪ್ರತಿ, ನಾಣ್ಯಗಳು ಹಾಗೂ ಇತರ ಕಾಲಾಳ್ಕರ ವಸ್ತುಗಳನ್ನು ಸಂಗ್ರಹಿಸುವ ಮೂಲಕ ನಂತರದ ಇತಿಹಾಸಕಾರರಿಗೆ ಸುಭದ್ರವಾದ ದಾರಿ ಹಾಕಿಕೊಟ್ಟಿರು. ಇಲ್ಲಿ ವಿವಿಧ ಭಾಷಾ ಪಂಡಿತರನ್ನು ಹೊಂದುಗೂಡಿಸಿ ಚರ್ಚೆಮಾಡಿ ಲೇಖನಗಳನ್ನು ಪ್ರಕಟಿಸಲು ಕ್ಷಾಟಲ್‌ ಜನರಲ್ ಆಫ್ ಏಷಿಯಾಟಿಕ್ ಸೋಸೈಟಿಯನ್ನು ಆರಂಭಿಸಿದರು. ಇಲ್ಲಿ ನಡೆಯುವ ವಿಧ್ಯಾಪೂರ್ಣ ಚರ್ಚೆಗಳನ್ನು ಇದರಲ್ಲಿ ಪ್ರಕಟಿಸಿದರು. ಸ್ವತ್ತಿಃ ಭಾಷಾ ಶಾಸ್ತ್ರಜ್ಞನಾಗಿದ್ದ ಈತ ಭಗವದ್ಗೀತೆ, ಹಿತೋಪದೇಶ, ಗೀತಾಗೋವಿಂದ,

ಮನುಧರ್ಮಶಾಸ್ತ್ರ ಮತ್ತು ಶಾಕುಂತಲಗಳನ್ನು ಆಂಗ್ಲಕ್ಕೆ ಭಾಷಾಂತರಿಸಿದರು. ಮಹಾಮಣ್ಣ ಲಾ, ಹಿಂದೂ-ಲಾಗಳನ್ನು ಪಶ್ಚಿಮಯನ್ನು ಮತ್ತು ಆಂಗ್ಲ ಭಾಷೆಯಲ್ಲಿ ರಚಿಸಿದರು. ಹೀಗೆ ಪಣಿಯಟಿಕ್ ಸೊಸೈಟಿಯ ಮೂಲಕ ಇತಿಹಾಸದ ಅಧ್ಯಯನ ತರ್�ುಮೆ, ರಚನೆ, ಅನುವಾದ ಕಾರ್ಯಗಳು ಆರಂಭವಾಡವು.

ಕರ್ನಾಟಕ ಮೇಕಂಪುಯ ಭಾರತಕ್ಕೆ ಸರ್ವೇಯರ್ ಜನರಲ್ ಆಗಿ ಬಂದು ಕನ್ನಡದ ಜಾನಪದಕ್ಕಾಗಿ ದುಡಿದ ಮೊದಲ ವಿದೇಶಿಗನಾಗಿದ್ದಾನೆ. ಇಲ್ಲಿಯ ಜನರ ಜೀವನ ಕ್ರಮ ಸ್ಥಿತಿಗತಿ ತಿಳಿಯಲು ಸಂಚಯ ವೇಳೆ ಸ್ಥಳೀಯರೊಂದಿಗೆ ಸಮಯ ಕಳೆಯುತ್ತ ಮಾಹಿತಿ ಸಂಗ್ರಹಿಸಿದನು. ಈತ ತನ್ನ ಆಡಳಿತದ ಅವಧಿಯಲ್ಲಿ ಸರ್ವೇ ಕಾರ್ಯದ ಜೋತೆಗೆ 6000ಕ್ಕೂ ಹೆಚ್ಚು ನಾಣ್ಯಗಳನ್ನು 100ಕ್ಕೂ ಹೆಚ್ಚು ಶಿಲ್ಪಗಳನ್ನು 2000ಕ್ಕೂ ಹೆಚ್ಚು ಚಿತ್ರಗಳನ್ನು ಸಂಗ್ರಹಿಸಿ 800ಕ್ಕೂ ಅಧಿಕ ಶಾಸನಗಳನ್ನು ನಕಲು ಪ್ರತಿ ಮಾಡಿಸಿದನು. 80 ನಕ್ಕೆಗಳನ್ನು ತಯಾರಿಸಿದನು. ಸ್ಥಳೀಯ ಶಾಸನಭೋಗರಿಂದ 2070 ಕ್ಯಾಫಿಯರ್‌ಗಳು ಅಥವಾ ಸ್ಥಳೀಯ ವರದಿಗಳನ್ನು ಬರೆಯಿಸಿದನು, ಈ ಕ್ಯಾಫಿಯರ್‌ಗಳು ಕೆರೆ, ಕಾಲುವೆ, ದೇವಾಲಯ ನಿರ್ಮಾಣ, ಜಾತಿ ಸಂಘರ್ಷ, ಯುದ್ಧ, ಅರಸು ಮನೆತನ ಇತ್ಯಾದಿಗಳಿಗೆ ಸಂಬಂಧಿಸಿದವು. ಇದಕ್ಕೆಲ್ಲಾ ತನ್ನದೇ ಹಣ ವ್ಯಯಮಾಡಿದ್ದನ್ನು ಗುರುತಿಸಬಹುದು.

ಸರ್ ಧಾಮಸ್ ಮುನೋರವರು ಭೂ ಸುಧಾರಣೆ ಮತ್ತು ಆಡಳಿತದ ಬಗ್ಗೆ ಸರ್ಕಾರದ ನೀಡಿದ ವರದಿಗಳು ಮಹತ್ವದಾಗಿವೆ. ಮದ್ರಾಸ್, ಮುಂಬೈ ಪ್ರಾಂತ್ಯಗಳಲ್ಲಿ ಯಶಸ್ವಿಯಾಗಿದ್ದ ರ್ಯಾತ್ವಾರಿ ಪದ್ಧತಿಯನ್ನು ಇಲ್ಲಿ ಸೃಷ್ಟಿಸಬಹುದು. ಬುಕನಾನಾರ ‘ಪಿ ಜನರ ಧ್ರೋ ಮೈಸೂರ್, ಕೆನರಾ ಅಂಡ್ ಮಲ್ಲೂರ್ ಪ್ರವಾಸ ಕಥನದಲ್ಲಿ ಅಂದಿನ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಜನ ಜೀವನದ ಮೇಲೆ ಅದ್ವೈತಿಯ ಬೆಳಕನ್ನು ಚೆಲ್ಲಿದೆ. ಈತ ವಿದೇಶಿಗನಾಗಿದ್ದರೂ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿಯನ್ನು ವಹಿಸಿ ಆ ಭಾಗದ ಜನರ ಸ್ಥಿತಿಗಳ ಮೇಲೆ ಬೆಳಕು ಚೆಲ್ಲಿದರು. ಮೌಂಟ್ ಸ್ಪ್ರಾಟ್ ಎಲ್ಲಿನೊಸ್ಮೋನ್, ಗೌವನಲ್ ಜನರಲ್ ಲಾಡ್‌ ವೆಲ್ಲಸ್ಸಿಯ ರಾಜಕೀಯ ಏಜೆಂಟರಾಗಿ ಇಲ್ಲಿಗೆ ಬಂದು ಉತ್ತಮ ಆಡಳಿತ ನೀಡುವುದರೊಂದಿಗೆ ಭಾರತೀಯರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟಕೊಂಡು ಭಾರತದ ಇತಿಹಾಸದ ಬಗ್ಗೆ ಅಧ್ಯಯನ ಮಾಡಿದರು. ಇವರ ಪ್ರಮುಖ ಕೃತಿ ‘ಹಿಸ್ಟರಿ ಆಫ್ ಇಂಡಿಯಾ’ ಎರಡು ಸಂಮಂಡಿತರಾಗಿ ಅನುಸರಿಸಿ ಭಾರತದ ಕೃತಿಯಲ್ಲಿ ಯಗ್ಗೇದ ಕಾಲದಿಂದ ಬ್ರಿಟಿಷ್ ಕಾಲದವರೆಗೂ ಕಾಲಾನುಕ್ರಮಣಿಕೆ ಅನುಸರಿಸಿ ಭಾರತದ ರಾಜಕೀಯ ಆಡಳಿತ, ಸಾಮಾಜಿಕ, ಸಾಂಸ್ಕೃತಿಕ, ವಿಜ್ಞಾನ, ತಂತ್ರಜ್ಞಾನ ಮುಂತಾದ ವಿಷಯಗಳನ್ನು ಒಳಗೊಂಡಂತೆ ರಚಿಸಿದರು. ಈ ಕಾಲಕ್ಕಾಗಲೇ ಶಾಸನಗಳ ಅಧ್ಯಯನ ಯಶಸ್ವಿಯಾಗಿತ್ತು. ಸಾಕಷ್ಟು ಕೃತಿಗಳು ಸಂಸ್ಕರಿತದಿಂದ ಆಂಗ್ಲಕ್ಕೆ ಅನುವಾದವಾಗಿದ್ದವು. ಅಧ್ಯಯನವು ಹೆಚ್ಚಾಗಿತ್ತು. ಅವೇಲ್ಲವುಗಳನ್ನು ಬಳಸಿಕೊಂಡು

ಇವರು ಭಾರತದ ಇತಿಹಾಸವನ್ನು ನಿರ್ವಹಿಸಿರು. ಇಲ್ಲಿಯ ಆಚಾರ-ವಿಚಾರಗಳು, ರಿಂತಿ-ನೀತಿಗಳನ್ನು ಉದಾರವಾದ ದೃಷ್ಟಿಯಿಂದ ಕಂಡು. ಅವರು ರಾಷ್ಟ್ರಕ್ಕೆ ಹೊಂದಿಕೊಳ್ಳುತ್ತಿದ್ದವಾದ್ದರಿಂದ ಅವರು ತಿದ್ದಿಕೊಳ್ಳುವಂತೆ ಸೂಕ್ತವಾಗಿ ಅಭಿವೃತ್ತಿಗೊಳಿಸಿದ್ದಾರು. ಈ ಕೃತಿ ಉದಾರವಾದದಿಂದ ಕೊಡ್ದು, ನಿರ್ವಹಿಸಿದ್ದರಿಂದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪರ್ಯಾಪ್ತಕವಾಗಿ ಅಂಗೀಕರಗೊಂಡಿತ್ತು. ಇವರಷ್ಟೆ ಅಲ್ಲದೇ ಭಾರತದ ಇತಿಹಾಸವನ್ನು ವಸ್ತುನಿಪ್ತ್ವವಾಗಿ ಅಧ್ಯಯನ ಮಾಡಿದ ಕೇರಿ ಹಲವಾರು ಓರಿಯಂಟಲ್ಸರ್‌ಗೆ ಸಲ್ಲಾತ್ತದೆ. ಜೇಮ್ಸ್ ಟ್ರೈನ್‌ಪೋರ್ಟ್ ಬ್ರಾಹ್ಮಿ ಲಿಪಿಯನ್ನು ಅಧ್ಯೋಸುವಲ್ಲಿ ಯಶಸ್ವಿಯಾಗಿ ಪ್ರಚೇನ ಶಾಸನಗಳ ವ್ಯವಸ್ಥಿತಿ ಅಧ್ಯಯನಕ್ಕೆ ದಾರಿಮಾಡಿಕೊಟ್ಟರು.

ಜೆ.ಎಫ್.ಪ್ಲೀಟ್, ಬಿ.ಎಲ್.ರೈಸ್, ಹುಲ್ಲ್ ಅವರುಗಳು ಭಾರತದ ಶಾಸನಗಳನ್ನು ವ್ಯವಸ್ಥಿತವಾಗಿ ಓದಿ ಅಧ್ಯಯನ ಮಾಡಿ ಮೂಲ ಪಠ್ಯ ಹಾಗೂ ಸಾರಾಂಶಗಳನ್ನು ನೀಡಿದ್ದರಿಂದ ಇತಿಹಾಸ ವಸ್ತುನಿಪ್ತ್ವವಾಗಿ ಅಧುನಿಕವಾಗಿ ರಚನೆಯಾಗಲು ಸಾಧ್ಯವಾಯಿತು. ಅದೇ ರೀತಿಯಾಗಿ ಸಜ್ಜಾಜಾನ್ ಮಾಷ್ಟಲ್, ಅಲೆಗ್ನಾಂಡರ್ ಕನ್ನಿಂಗ್‌ಹ್ಯಾಮ್, ಮಾಟ್ರಿಮರ್ ವೀಲ್ಸ್‌ರ್ ಇವರುಗಳು ಭಾರತದಲ್ಲಿ ವ್ಯಜಾನಿಕ ಉಖ್ಯಾನಗಳನ್ನು ಮಾಡಿದ್ದರಿಂದ ಅಲ್ಲಿ ದೂರೆತ ಅವಶೇಷಗಳನ್ನು ಬಳಸಿಕೊಂಡು ವಿವರಣಾತ್ಮಕ ಇತಿಹಾಸ ರಚಿಸಲು ಸಾಧ್ಯವಾಯಿತು. ಅಷ್ಟೆ ಅಲ್ಲದೇ ಜೇಮ್ಸ್ ಫಾರ್ನ್‌ಸನ್‌ರ್ ಇಂಡಿಯನ್ ಆರ್ಕಿಟಕ್ಟರ್, ಸ್ಪೆಲ್ಲ್‌ ಕ್ರಾಮರಿಷ್‌ರ್ ಇಂಡಿಯನ್ ಸ್ಕೂಲ್‌ಚರ್ಟರ್, ‘ಎ ಸೆರ್ವೆ ಆಫ್ ಪೇರಿಯಂಟಿಂಗ್ ಇನ್ ಡೆವ್ಲೋಪ್ಮೆಂಟ್’, ‘ಹಿಂದೂ ಟೆಂಪಲ್-II ಸಂಪುಟ’, ‘ದಿ ಆರ್ಕಿಟ್ ಆಫ್ ಇಂಡಿಯಾ’, ‘ಹೆನ್ರಿ ಕಬಿನ್ಸ್‌ರ್ ಅಲ್ರೆ ಚಾಲುಕ್ಯನ್ ಆರ್ಕಿಟಕ್ಟರ್’, ‘ಟೆಂಪಲ್ಸ್ ಆಫ್ ಡೆವ್ಲೋಪ್ಮೆಂಟ್’, ಪೆಸಿಂಚ್‌ಬ್ರೈನ್ ರವರು ‘ಇಂಡಿಯನ್ ಆರ್ಕಿಟಕ್ಟರ್’, ‘ಹಿಂದೂ ಆಫ್ ಇಂಡಿಯನ್ ಪೇರಿಯಂಟಿಂಗ್’ ಇತ್ಯಾದಿ ಕೃತಿಗಳಲ್ಲಿ ಭಾರತದ ಕಲೆ ಮತ್ತು ವಾಸ್ತುಶಿಲ್ಪ, ಜಿತ್ರಕಲೆ, ವಣಿಕಿತ್ರ ಜೊತೆಗೆ ಕಲಾ ಪ್ರಕಾರಗಳು ಪ್ರತಿ ರಾಜವಂಶರುಗಳ ಕಾಲದಲ್ಲಿ ಕಲೆ ಅಭಿವೃದ್ಧಿ ಹೊಂದಿದ ಬಗ್ಗೆ ಸವಿವರ ಅಧ್ಯಯನ ಮಾಡಿದ ಕೇರಿ ಇವರುಗಳಿಗೆ ಸಲ್ಲಾತ್ತದೆ.

ರೆವರೆಂಡ್ ಕಿಟಲ್ ರವರು ಇಂಗ್ಲೀಷ್ ಕನ್ನಡ ನಿಗಂಟ್ಟು ತಯಾರು ಮಾಡುವ ಮೂಲಕ ಭಾರತೀಯ ಹಾಗೂ ಆಂಗ್ಲ ವಿದ್ವಾಂಸರುಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದನ್ನು ಸಹ ಗುರುತಿಸಬಹುದಾಗಿದೆ. ಸಾಕಷ್ಟು ಕೃತಿಗಳು ಸಂಸ್ಕೃತದಿಂದ ಆಂಗ್ಲಕ್ಕೆ ತರ್జುಮೆಯಾದ ಬಗ್ಗೆಯೂ ಗಮನಿಸಬಹುದು. ಈ ಕೇತ್ತುದಲ್ಲಿ ಪ್ರಮುಖವಾಗಿ ಕಾಣುವ ವ್ಯಕ್ತಿಯೆಂದರೆ ಮ್ಯಾಕ್ಸ್‌ಮೆಲ್ಲರ್ ಮೂಲತಃ ಜರ್ಮನಿಯನ್ ಆಗಿದ್ದ ಈತನು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಭಾರತಕ್ಕೆ ಸಂಸ್ಕೃತ ಕೃತಿಗಳನ್ನು ಆಂಗ್ಲಕ್ಕೆ ತರ್జುಮೆ ಮಾಡುವ ಅಧಿಕಾರಿಯಾಗಿ ಬಂದನು. ಭಾರತದ ಬಗ್ಗೆ ಲಘುವಾಗಿ ತಿಳಿದಿದ್ದ ಈತ ಈ ಕೆಲಸ ಅತ್ಯಂತ

ಸುಲಭ ಎಂದು ತಿಳಿದಿದ್ದು. ಆದರೆ ಈತ ‘ಸಕ್ರೇಡ್ ಬುಕ್ಸ್ ಆಫ್ ದಿ ಈಸ್ಟ್’ ಕೃತಿ ರಚಿಸುವ ವೇಳೆಗೆ ತನ್ನನ್ನು ತಾನು ಮ್ಯಾಕ್ಸ್‌ಮುಲ್ಲರ್ ಎಂದು ಕರೆದುಕೊಳ್ಳುತ್ತಾನೆ. ಅಲ್ಲದೇ ಮುಂದಿನ ಜನ್ಮವಿಧ್ಯರೆ ಅದು ಭಾರತದಲ್ಲೇ ಆಗಲಿ ಎಂದು ಬಯಸಿದನು ಕೂಡ. ಕಾರಣ ಇಲ್ಲಿಯ ದೇವತಾರಾಧಾನೆ ಹಾಗೂ ಉಪನಿಷತ್ತೋಗಳು ಆತನ ಮೇಲೆ ಪ್ರಭಾವ ಬೀರಿದ್ದವು. ಹೀಗೆ ಸಾಕಷ್ಟು ಜನ ಓರಿಯಂಟಲ್ಸ್‌ರಲ್ಯಿ ಭಾರತ ಭಾರತದ ಇತಿಹಾಸದ ಒಗ್ಗೆ ಒಳ್ಳೆಯ ಅಭಿಪ್ರಾಯ ಕೂಡ ಇದ್ದಿತು.

ಈ ಎಲ್ಲಾ ಬರವಣಿಗೆಗಳನ್ನು ಗಮನಿಸಿದರೆ ಆರಂಭದಲ್ಲಿ ಭಾರತ ಇತಿಹಾಸವನ್ನು ಪ್ರಯೋಜನಾತ್ಮಕ ದೃಷ್ಟಿಕೋನದಿಂದ ಬರೆದಿದ್ದು ಕಂಡು ಬಂದರೂ ನಂತರದಲ್ಲಿ ಸಾಕಷ್ಟು ಕೃತಿಗಳು ತರುವಾಗೆ, ಅಧ್ಯಯನ ಹಾಗೂ ಶಾಸನ, ನಾಣ್ಯ, ಉಪ್ಪಿನನ ಮಾಡಿದ್ದನ್ನು ಗುರುತಿಸಬಹುದು. ಆ ನಂತರದಲ್ಲಿ ಸಾಹಿತ್ಯಕ ಕೃತಿಗಳ ವಿಮರ್ಶಾತ್ಮಕ ಅಧ್ಯಯನ, ಶಾಸನ, ನಾಣ್ಯ, ಸ್ವಾರ್ಥಕಗಳನ್ನು ಶೋಧಿಸಿ ಬೆಳಕಿಗೆ ತಂದ ಮಾಹಿತಿಯನ್ನು ಆಧಾರಿಸಿ ಇತಿಹಾಸ ರಚನೆ ಮಾಡಿದ್ದನ್ನು ಸಹ ಗುರುತಿಸಬಹುದು.

ಓರಿಯಂಟಲ್ಸ್‌ರೂ ಬ್ರಿಟೀಷ್ ಸರ್ಕಾರದ ಆಡಳಿತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದು, ಇವರು ಪ್ರಯೋಜನವಾದ ಅಥವಾ ಉದಾರವಾದ ದೃಷ್ಟಿಕೋನ ಯಾವುದನ್ನೇ ಹೊಂದಿದ್ದರೂ ಕೂಡ ಬ್ರಿಟೀಷರು ವೈಜ್ಞಾನಿಕ, ಆಧುನಿಕ ವಿಧಾನಗಳನ್ನು ಬಳಸಿಕೊಂಡು ಭಾರತದ ಇತಿಹಾಸವನ್ನು ರಚಿಸಿದ್ದು, ಸತ್ಯವೇ ಆಗಿದೆ. ಹಾಗಾಗಿ ಅವರ ಕಾರ್ಯ ಗಮನಾರ್ಹವಾದುದಾಗಿದೆ.

ಪರಾಮರ್ಶನ ಗ್ರಂಥಗಳು

- 1) ಎನ್‌ಸ್ಕ್ಯೇಕ್ಲೋಪೀಡಿಯಾ.ಕಾರ್ಮ್
- 2) ಎಸ್‌ಸ್‌ಆ ಆನ್ ಇಂಡಿಯನ್ ಹಿಸ್ಟರಿಯೋಗ್ರಾಫಿ
- 3) ಸುಮಿತ್ರಾ ಸರ್ಕಾರ್: ಮಾಡುನ್ ಇಂಡಿಯಾ 1885–1947